

**ಸಿಬ್ಬಂದಿಯ ಆಪ್ತ ಸಮಾಲೋಚನೆ ಪರಿಶೀಲನಾಪಟ್ಟಿ (ರೋಗಿಗಳಿಗೆ) – 99DOTS**

Sl. No	Check Points	Check box v
<b>A</b>	<b>ಉಚಿತ ಕರೆ ಮಾಡುವ ಪ್ರಾಮುಖ್ಯತೆ</b>	
1	START ನಿಂದ ಆರಂಭಿಸಿ. ದೈನಂದಿನ ಔಷಧಿ ತೆಗೆದುಕೊಳ್ಳುವಾಗ ಬಾಣದ ಗುರುತನ್ನು ಅನುಸರಿಸಿ.	<input type="checkbox"/>
2	ಪ್ರತಿ ದಿನ ನಿಮಗೆ ಸಿಗುವ ಹೊಸ ಟೋಲ್ ಫ್ರೀ ನಂಬರಿಗೆ ಉಚಿತ ಕರೆ ಮಾಡಿ ಮತ್ತು ನೀವು ಔಷಧಿಗಳನ್ನು ತೆಗೆದುಕೊಂಡು ಅದೇ ದಿನ ಕರೆ ಮಾಡಿ.	<input type="checkbox"/>
3	ನೀವು ನೋಂದಾಯಿಸಿರುವ ನಿಮ್ಮ ಯಾವುದೇ ಫೋನ್ ನಂಬರಿನಿಂದ ದಿನಕ್ಕೆ ಒಂದೇ ಒಂದು ಬಾರಿ ಮಾತ್ರ ಉಚಿತ ಕರೆ ನೀಡಬೇಕು. ಮಿಸ್ಸ್ಡ್ ಕಾಲ್ ಮಾಡಬಾರದು.	<input type="checkbox"/>
4	ಟೋಲ್ ಫ್ರೀ ನಂಬರ್ ಮುಂದೆ '0' ಅಥವಾ 91 ಸೇರಿಸಬೇಡಿ. 0 ಬ್ಯಾಲೆನ್ಸ್ ಇರುವಾಗಲೂ ಸಹ ಉಚಿತವಾಗಿ ಕರೆಯನ್ನು ಮಾಡಬಹುದು ಹಾಗೂ ರೋಮಿಂಗ್ ಚಾರ್ಜಸ್ ಇರುವುದಿಲ್ಲ. ನೀವು ಯಾವುದೇ ನಗರ ಪ್ರದೇಶದಿಂದಲೂ ಉಚಿತ ಕರೆಯನ್ನು ಮಾಡಬಹುದು.	<input type="checkbox"/>
5	ನೀವು " ಥ್ಯಾಂಕು ಯು" ಸಂದೇಶವನ್ನು ಕೇಳುವ ತನಕ ಕರೆ ಕಡಿತಗೊಳಿಸಬಾರದು. ಇದು ಸ್ವಯಂಚಾಲಿತವಾಗಿ ಕಡಿತಗೊಳ್ಳುತ್ತದೆ.	<input type="checkbox"/>
6	ಕೇಂದ್ರದಲ್ಲಿ ನೋಂದಣಿಯಾದ ನಂಬರಿಂದ ಮಾತ್ರ ಕರೆ ಮಾಡಿ ಹಾಗೂ ನೀವು ನಿಮ್ಮ ನಂಬರ್ ಬದಲಿಸಿದಲ್ಲಿ ಅಥವಾ ಹೊಸ ನಂಬರ್ ಕೊಂಡಲ್ಲಿ ನಿಮ್ಮ ಕೇಂದ್ರದಲ್ಲಿ ಹೊಸ ನಂಬರನ್ನು ನೋಂದಾಯಿಸಿ.	<input type="checkbox"/>
7	ನಿಮ್ಮ ಔಷಧಿ ಪ್ರಮಾಣ ಬದಲಾದಾಗ ಹಾಗೂ ನಿಮಗೆ ಎರಡು ಪ್ಯಾಕ್ ದೊರೆತಾಗ - ಎರಡನೇ ಪ್ಯಾಕ್ ನಲ್ಲಿ ಸಿಗುವ ನಂಬರಿಗೆ ಕರೆ ಮಾಡಿ.	<input type="checkbox"/>
8	ನಿಮ್ಮ ಗೌಪ್ಯತೆಯನ್ನು ನಿರ್ವಹಿಸಲಾಗುತ್ತದೆ ಮತ್ತು ನಿಮ್ಮ ಫೋನ್ ನಂಬರನ್ನು ಆರೋಗ್ಯ ನೌಕರರ/ಸಿಬ್ಬಂದಿ ಹೊರತಾಗಿ ಯಾರಿಗೂ ನೀಡಲಾಗುವುದಿಲ್ಲ.	<input type="checkbox"/>
9	ನಿಮ್ಮ ಮಾತೃ ಮುಗಿದ ತಕ್ಷಣ ಬರಬೇಕು. ಕ್ಷಯ (TB) ರೋಗ ಸಂಪೂರ್ಣವಾಗಿ ಗುಣಹೊಂದಲು 6 ತಿಂಗಳುಗಳ ಕಾಲ ಚಿಕಿತ್ಸೆಯನ್ನು ಪಡೆಯಬೇಕು.	<input type="checkbox"/>
<b>B</b>	<b>ಮೊದಲ ಬಾರಿ ಔಷಧ ತೆಗೆದುಕೊಳ್ಳುವಾಗ ಅನುಸರಿಸಬೇಕಾದ ಕ್ರಮಗಳು</b>	
10	ತಮ್ಮ ಮೊದಲ ಡೋಸ್ ಪಡೆಯಲು ರೋಗಿ ಬಂದಾಗ ನಿಮ್ಮ ಎದುರಿಗೆ ಮಾತ್ರೆಯನ್ನು ತೆಗೆದುಕೊಳ್ಳಲು ತಿಳಿಸಿ ಹಾಗೂ ಅವರಿಗೆ ಸಿಗುವ ನಂಬರಿಂದ ನಿಮ್ಮ ಮುಂದೆಯೇ ಕರೆಯನ್ನು ಮಾಡಲು ಹೇಳಿ ಹಾಗೂ ಥ್ಯಾಂಕು ಯು ಮೆಸೇಜ್ ಬರುವವರೆಗೂ ಕಾಯಲು ಹೇಳಿ.	<input type="checkbox"/>
<b>ಸೂಚನೆ</b>	ಕರೆಯನ್ನು ಮಾಡದೇ ಹೋದರೆ, ನೀವು ಔಷಧಿಗಳನ್ನು ತೆಗೆದುಕೊಳ್ಳಲು ನಿಮಗೆ SMSನ್ನು ಕಳುಹಿಸಲಾಗುವುದು. ಆಗಲು ಸಹ ನೀವು ಔಷಧ ತೆಗೆದುಕೊಂಡು ಉಚಿತ ಕರೆಯನ್ನು ನೀಡದಿದ್ದಲ್ಲಿ SMS ಆರೋಗ್ಯ ಸಿಬ್ಬಂದಿಗಳಿಗೆ ಹೋಗುತ್ತದೆ ಹಾಗೂ ಆ ಸಿಬ್ಬಂದಿ ನಿಮ್ಮ ಮನೆಗೆ ಭೇಟಿ ನೀಡುವರು.	
	ನೀವು ಪ್ರತಿನಿತ್ಯ ಔಷಧಿ ತೆಗೆದುಕೊಂಡು ಉಚಿತ ಕರೆಯನ್ನು ಮಾಡಿದಾಗ ನಿಮ್ಮ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ನೀವು ಔಷಧಿ ಸೇವಿಸಿರುವುದು ಖಚಿತವಾಗುತ್ತದೆ. ಸಂಪೂರ್ಣ ಪ್ರಮಾಣದಲ್ಲಿ 6 ತಿಂಗಳ ಕೋರ್ಸ್ ತೆಗೆದುಕೊಂಡರೆ ಮಾತ್ರ ನೀವು ಕ್ಷಯ ರೋಗದಿಂದ ಸಂಪೂರ್ಣ ಗುಣ ಹೊಂದುವಿರಿ.	